



UNITED BREWERIES LIMITED

August 12, 2022

1. The Secretary-Listing Department
BSE Limited
Phiroze Jeejeebhoy Towers,
Dalal Street, Fort
Mumbai 400 023

2. The Manager- Listing Department
National Stock Exchange of India Limited
Exchange Plaza, 5th Flr., Plot. C/1, G Block
Bandra-Kurla Complex, Bandra (East)
Mumbai – 400 051

Scrip Code: 532478

Scrip Code: UBL

Dear Sir,

Sub: **Newspaper Advertisement**

Pursuant to Regulation 47 of Securities and Exchange Board of India (Listing Obligations and Disclosure Requirements) Regulations, 2015, we enclose copies of Shareholders Notice for transfer of Unclaimed Unaudited Dividend and Equity Shares of the Company to Investor Education and Protection Fund (IEPF) Account for the Financial Year 2014-2015, duly published in all India edition and regional newspapers in English, respectively on August 11, 2022.

Kindly take the same on record.

Thanking you,

Yours faithfully,
For UNITED BREWERIES LIMITED

GOVIND IYENGAR
Senior Vice President – Legal &
Company Secretary

Encl: As above

BLOC TO WITHDRAW LOW OR ZERO-DUTY CONCESSIONS UNDER GSP SCHEME FROM JAN

EU to end Duty Benefits for 1,800 Goods

Exports of plastics, stone, machinery, mechanical appliances worth \$7.9 billion to be impacted

Kirtika.Suneja
@timesgroup.com

New Delhi: India's exports of plastics, stone, machinery and mechanical appliances worth \$7.9 billion to the EU will no longer be eligible for low or zero-duty concessions from January, 2023 as the bloc would withdraw these benefits under the Generalised Tariff Preference Scheme (GSP).

Exports of almost 1,800 products of plastics, fur, stone, plaster, cement, asbestos, and machinery and mechanical appliances will cease to get the benefits and make Indian goods more expensive with exporters paying 6.5% duty for certain plastic products where the tariff is nil at present. Their exports to the EU in 2021 were \$7.9 billion.

"In these four sectors, the EU is

Hard Times Ahead

EU to withdraw GSP concessions to some Indian exports

1,797 products of plastic, fur, leather, stone, machinery to be excluded

Benefits are zero or low-duty

India exported \$7.9 b of these products in calendar 2021

Exporters fear loss of competitiveness, India-EU FTA still far

Exports to EU

Plastics
43.05% from Guj, 17.25% from Maha

Articles of Stone
44% from Rajasthan, 18% from TN, 12.43% from Andhra

Articles of Fur
62% from Rajasthan, 30% from UP

Machinery & mechanical appliances
28% from Maha, 19% from TN, 15% from Guj

a major export destination for India and holds around 22.58% share of India's total exports," said Ajay Sahai, director general, Federation of Indian Export Organisations.

Textiles, vehicles, chemicals and some leather products got excluded from the EU GSP programme in 2014 after their exports crossed the specified threshold and haven't enjoyed the preferential treatment since then.

On June 29, the EU announced the withdrawal of GSP benefits for India in the four sectors from January 1, 2023 along with those for Kenya and Indonesia.

The current EU GSP system will expire at the end of 2023. Going ahead, for 2024-2034, the EU aims at a more effective system which delivers benefits to where they are needed and time toughens the sustainable development criteria applicab-

le to developing countries.

The withdrawal of GSP benefits by the EU countries for certain sectors will impact the export of these commodities to EU; one more reason for India to move fast on the India-EU FTA fast," said Bipin Sapra, partner at EY India.

Exporters have already raised the issue with the commerce and industry ministry as GSP is the only route to get ta-

riff concessions as the India-EU free trade agreement is yet to be formalised.

"This will severely impact our competitiveness as other GSP and GSP plus countries will continue to enjoy tariff concessions for these sectors," said an industry representative.

As per an analysis done by FIEO, out of the total 16,309 EU tariff lines (products), 46.6% are eligible for tariff concessions under GSP. Around 23% of the products have zero duty.

It analysed 1,947 products that get GSP benefits, of which 81% get full tariff concessions and 11% are subject to low duty but these concessions will no longer be available for India from January next year.

Among states, Maharashtra, Gujarat and Tamil Nadu would be the most hit as their share in exports to the EU is almost 60%.

ORDER EFFECTIVE FROM AUGUST 16

City Gas Distributors to Get Only Local Gas, Not Imported LNG

Availability of domestic gas may be hiked to 94% of requirement for July-Sept

Sanjeev.Choudhary@timesgroup.com

New Delhi: City gas companies will now get only domestic gas, and not imported liquefied natural gas (LNG) that they had been receiving as part of the government's gas pooling policy for the past three months, according to people familiar with the matter.

In May, the government had directed state-run GAIL to import liquefied natural gas (LNG) to meet the supply shortfall city gas distributors were facing due to limited availability of local gas amid sharply rising demand. GAIL was to charge a uniform blended price for gas from all city gas distributors. The price of local gas today is \$6.1 per mmbtu but the blended rate city gas companies currently pay GAIL is \$10.5 per mmbtu.

"Supply of domestic gas to the city gas distribution (CGD) entities shall be made only up to the quantity available and allocated to GAIL for CNG (transport)/PNG (domestic) segment instead of 102.5% of consumption level in previous quarter," the oil ministry has said in an order that would be effective from August 16.

This means city gas companies will receive domestic gas as much as is available. Currently, the domestic gas made available for CNG and PNG is about 85% of total consumption and the balance is met through imports. The government may raise the availability of domestic gas to 94% of the requirement for the July-September quarter, which may bring down the overall procurement cost for city gas companies, people familiar with the matter said. To meet the shortfall, the companies will have to procure from the open market, they added.

Petrol-Ethanol Blending in 8 Yrs Helped Cut ₹50k Fuel Imports: PM

Our Bureau

New Delhi: The rising blend of ethanol in petrol in the last eight years has helped the country avoid fuel imports worth ₹50,000 crore while permitting the same amount of money to flow into farmers' pockets, Prime Minister Narendra Modi said on Wednesday after inaugurating Indian Oil's second-generation (2G) ethanol plant in Panipat.

Ethanol blending has risen above 10% in the country, helped by a raft of policy measures, which addressed the shortage of biofuel, a key constraint leading to a lower blending ratio in previous years. In eight years, the ethanol production has risen to 4 billion litres from 400 million litres.

The 2G ethanol plant has been built at a cost of over ₹900 crore. It will utilise about 200,000 tonnes of rice straw annually to generate around 30 million litres of ethanol a year. The project will reduce emissions by about 300,000 tonnes of CO2 equivalent per annum.

Projects like 2G ethanol plants will help provide a lasting solution to fuel and environmental problems of the country, Modi said. He also used the occasion to attack political rivals for not seeking lasting solutions to national problems. "Those adopting shortcuts may get applause for some time, and may gain political advantage, but that does not solve the problem."



AFTER ADVERSE COMMENTS BY VARIOUS COURTS...

SOP Issued for Faceless Assessment to Cut Tax Litigation, Clear Doubts

Anuradha.Shukla@timesgroup.com

New Delhi: The Central Board of Direct Taxes has issued a detailed standard operating procedure (SOP) for officials for dealing with the faceless scheme, in a move aimed at reducing litigation and confusion about the scheme. The board has mandated the officials to grant personal hearing to the assessee within 2-3 days of receiving request to the assessee within 2-3 days of receiving request.

The SOP was issued following a spike in litigation and adverse comments by various courts against the department over its handling of the scheme.

"This will put an end to many unnecessary litigation. The SOP has been prepared carefully after taking all the feedback from both assessee and officials," an official told ET.

Field officials have been asked to send a centralised communication to the taxpayers in case of non-responsiveness to the notices. It has also been

End to Tax Troubles

SOP specifically provides for timelines for each step of the process

Officials to grant personal hearing to assessee within 2-3 days of receiving request

Strict rules for sending notices, searches

Physical verification only where e-verification not possible

various units.

Further, Income & Loss Determination Proposal (ILDPP) is to be prepared in all cases, containing all the essential ingredients of the assessment order. In cases where there is any variation prejudicial to the assessee, ILDP shall be prepared only after giving a reasonable opportunity to the assessee.

It has prescribed a detailed procedure for issuance of show cause notices or summons under the faceless scheme, to prevent harassment to taxpayers.

It says that notice is to be served on the assessee only with the approval of the unit head of the assessment unit under the digital signature of the assessment unit through National Faceless Assessment Centre and the assessee must be given 15 days to respond.

Physical verification will be carried out only if electronic verification is not possible, or there is a need to check account books. Officials will have to seek specific queries and take permission from the verification unit.

Rice Production may Decline by 10 mt in 2022-23

Shambhavi.Anand@timesgroup.com

New Delhi: Rice output may drop by about 10 million tonnes in 2022-23 to 120 million tonnes because of a fall in the area the cereal is sown during the ongoing kharif season, estimate traders.

Paddy sowing in the current kharif season has been 13% less till August 5 due to rainfall deficiency in the staple grain's main producer states.

Paddy acreage was 27.43 million hectare as on August 5, as against 31.41 million hectare a year earlier, according to data released by the agriculture ministry.

"The sowing season is over. If sowing is done now, the yield during the harvest will be dismal," said agri research firm IGrain's director, Rahul Chahuan. West Bengal, which is the top producer of paddy, as well as Jharkhand, Bihar, Chhattisgarh, Uttar Pradesh, Madhya Pradesh, Odisha and Telangana have reported a fall in acreage.

For full report, go to www.economictimes.com

75th Azadi Ka Amrit Mahotsav
Har Ghar Tiranga
13th-15th August 2022

Harnessing Renewable Energy for Atmanirbhar Bharat

*Q1 'FY 2022-23 Vs *Q1 'FY 2021-22

ENERGY FOR EVER
IREDA
ONCE IREDA, ALWAYS IREDA

PROFIT BEFORE TAX
Up By **72%**

PROFIT AFTER TAX
Up By **19%**

LOAN DISBURSEMENT
Up By **28%**

NET WORTH
Up By **74%**

LOAN BOOK
Up By **23%**

NET NPA
Reduction By **39%**

Extracts of the Audited Financial Results for the Period ended 30th June, 2022 (₹ in Crores)

Sl. No.	Particulars	Quarter ending	Corresponding	Previous
		June 30, 2022	Quarter ending June 30, 2021	year ended March 31, 2022
		(Audited)	(Audited)	(Audited)
1.	Total Income from Operations	786.19	702.17	2,874.15
2.	Net Profit/ (Loss) for the period (before Tax, Exceptional and/or Extraordinary items)	339.86	197.91	833.84
3.	Net Profit/ (Loss) for the period before tax (after Exceptional and/or Extraordinary items)	339.86	197.91	833.84
4.	Net Profit/ (Loss) for the period after tax (after Exceptional and/or Extraordinary items)	225.96	189.63	633.53
5.	Total Comprehensive Income for the period [Comprising Profit/ (Loss) for the period (after tax) and Other Comprehensive Income (after tax)]	124.84	231.49	555.73
6.	Paid up Equity Share Capital	2,284.60	784.60	2,284.60
7.	Reserves (excluding Revaluation Reserve)	3,229.32	2,378.82	2,983.51
8.	Securities Premium Account	-	-	-
9.	Net worth	5,513.92	3,163.42	5,268.11
10.	Paid up Debt Capital / Outstanding Debt	26,763.69	23,342.88	27,613.07
11.	Outstanding Redeemable Preference Shares	-	-	-
12.	Debt Equity Ratio	4.85	7.38	5.24
13.	Earnings Per Share (of Rs. 10/- each) (for continuing and discontinued operations)			
	1. Basic:	0.99	2.42	8.03
	2. Diluted:	0.99	2.42	8.03
14.	Capital Redemption Reserve	-	-	-
15.	Debenture Redemption Reserve	363.26	316.97	351.68
16.	Debt Service Coverage Ratio	Not Applicable		
17.	Interest Service Coverage Ratio	Not Applicable		

Notes: a) The above results have been recommended by the Audit Committee of Directors and approved by Board of Directors in their respective meetings held on 10.08.2022.
b) The above is an extract of the detailed format of quarterly financial results filed with stock Exchanges under Regulation 52 of the LODR Regulations. The full format of the quarterly financial results are available on the website of the company (www.ireda.in), BSE (www.bseindia.com) and NSE (www.nseindia.com).
c) For the other line items referred in regulation 52(4) of the LODR Regulations, pertinent disclosures have been made to BSE & NSE and can be accessed at (www.bseindia.com) and (www.nseindia.com) respectively.

For and on behalf of Board of Directors

Sd/-
Pradip Kumar Das
Chairman & Managing Director
DIN : 07448576

INDIAN RENEWABLE ENERGY DEVELOPMENT AGENCY LIMITED

(A Government of India Enterprise)
Registered Office: 1st Floor, Core-4A, East Court, India Habitat Centre, Lodhi Road, New Delhi- 110003, Tel: 011-24682206-19, Fax: 011-24682202
Corporate Office: 3rd Floor, August Kranti Bhawan, Bhikaji Cama Place, New Delhi- 110066, Tel: 011-26717400-12, Fax: 011-26717416, Website: www.ireda.in

Follow us: @IREDALimited @IREDALtd @iredaofficial

5th SALE NOTICE

KAMINI STEEL & POWER INDIA PRIVATE LIMITED (In Liquidation)

Regd Office: "KAMINI", 4th Floor, King Koti, Hyderabad, Telangana-500001.
Liquidator's Address: T-202, Technopolis, 1-10-74/B, Above Ratanadeep Super Market, Chikoti Gardens, Begumpet, Hyderabad-500016.

Invitation for Bids for E-Auction of Sale of Assets of Kamini Steel & Power India Private Limited ("In Liquidation") under Insolvency and Bankruptcy Board of India (Liquidation Process) Regulations, 2016 on "As is Where is Basis", "As is What is Basis", "Whatever There is Basis" and "Without Recourse" Basis. The Sale will be conducted through the E-Auction platform <https://nesl.co.in/auction-notices-under-ibcl/> and brief particulars of sale are as follows:

Sl. No.	Description	Reserve Price Rs.	EMD Amount In Rs.	Bid Incremental value In Rs.
1.	Company as a whole (as a going concern)	330 Crores	25 Crores	10 Lakhs
(OR)				
2.	Land & Buildings, Plant & Machinery situated on Land admeasuring 143,825 acres located at Survey Nos. 118, 119, 120, 176, 177, 178, 179, 115, 117, 121, 174, 175, 796, 46, 47, 48, 49 & 50 Yellareddigudem, Narketpalli Village, Nalgonda, Plant & Machinery of 350,000 MTPA Steel Billet Plant.	326.67 Crores	22 Crores	5 Lakhs
3.	Plant & Machinery - 350,000 MTPA Steel Billet Plant	224.07 Crores	5 Crores	5 Lakhs
4.	Land Parcels - total 52,225 Acres of Non-Agricultural land located at Survey nos. 115, 117, 118, 119, 120, 121 of Yellareddigudem Village & 796 of Cheruvugattu Village. These land parcels are land locked.	35 Crores	3 Crores	5 Lakhs
5.	Vehicles	22.25 Lakhs	5 Lakhs	2 Lakhs

E-Auction Date & Timings: Date of E-Auction: 2nd September 2022

Item No.1: 10 am to 1 pm Item No.2: 2 pm to 3 pm Item No.3 to 5: 4 pm to 6 pm

E-Auction details will be available at <https://nesl.co.in/auction-notices-under-ibcl/> Phone no. Mr. Neel Doshi: 94040 00667, Email: neeld@nesl.co.in

1. Interested applicants may refer for detailed E-AUCTION PROCESS INFORMATION DOCUMENT relevant terms and conditions of online E-Auction, E-Auction Bid form, Eligibility Criteria, Declaration by bidders, process participation fee, asset details, etc. available at company Website <https://www.kaministeelpower.com>. 2. In the event of successful conclusion of e-auction for S.No.1, E-auction scheduled to be conducted for S.No.2 to 5 shall stand cancelled without any further notice. In the event of successful conclusion of e-auction for S.No.2, e-auction for S.No.3, 4 & 5 shall stand cancelled without any further notice. Also, in the event of successful conclusion of E-auction for S.No. 3, e-auction for S.No. 5 shall stand cancelled without any further notice. 3. Last date for submission of EMD 30.08.2022. 4. KSPIL has a 350,000 MTPA Steel Billet Plant for the production of high-quality billets, in both round and square cross sections, for varied industrial segments. The Plant is strategically located at Narketpalli, Nalgonda District, in the Southern part of India with access to the Chennai, Krishnapatnam and Mumbai Ports by road and rail. The total area of land is 143.8 acres. 5. Subject to the provisions of IBC, 2016 and relevant Regulations the Liquidator can change any terms and conditions at any time during E-Auction. The Liquidator has the right to cancel E-Auction partly or completely at any time. This sale is as per the latest Insolvency and Bankruptcy Board of India (Liquidation Process) Regulations, 2016 as amended till date.

This sale is subject to outcome of the appeal filed with Hon'ble NCLAT Chennai Bench; Chennai vide Comp App (AT) (CH) (INS) No:187/2022 filed by previous successful bidder. Also, issue of Sale Certificate will be subject to the outcome of the said appeal.

Date: 10.08.2022 Place: Hyderabad CS R. Ramakrishna Gupta Liquidator
IBBI Reg No.: IBBVIPA-002/1P- N0001V2016-17/10029 Email: rp.ramakrishnagupta@gmail.com

UNITED BREWERIES LIMITED

Registered Office: "UB Tower", UB City, #24, Vittal Mallya Road, Bengaluru - 560 001.
Telephone: +91-80-45655000 Fax: +91-80-22211964, 22229488
CIN: L36999KA1999PLC025195
Website: www.unitedbreweries.com. Email: ubinvestor@ubmail.com

NOTICE

SHAREHOLDERS NOTICE FOR TRANSFER OF UNCLAIMED DIVIDEND AND EQUITY SHARES OF THE COMPANY TO INVESTOR EDUCATION AND PROTECTION FUND (IEPF) ACCOUNT

NOTICE is published pursuant to Rule 6(3)(a) of the Investor Education and Protection Fund Authority (Accounting, Audit, Transfer and Refund) Amendment Rules, 2017 ("the Rules") read with Section 124(6) of the Companies Act, 2013 ("the Act").

The Equity Shareholders of United Breweries Limited ("the Company") are hereby informed that in accordance with the provisions of Section 124(6) of the Act read with Rule 6 of the Rules, all shares in respect of which unclaimed dividend has been transferred to Investor Education Protection Fund ("IEPF") under the Act and the Rules and in respect of which any dividend warrant has not been encashed by the shareholder(s) during last seven consecutive years or more (relevant shares), shall be transferred and credited by the Company to the Demat account of IEPF in the manner prescribed under the Rules.

Accordingly, Dividend declared by the Company during Financial Year 2014-2015 (Dividend 2014-15) lying unpaid/unclaimed for a period of seven consecutive years or more as on October 27, 2022 will be transferred to IEPF. Further, shares held by the shareholders who have not encashed the dividend 2014-15, and who have not encashed any dividend warrant during last seven years, will also be transferred to IEPF under the Act and the Rules. Granular details of such dividend and Shares transferred are available on the website of the Company viz., www.unitedbreweries.com. All benefits accruing on such shares, if any, shall also be transferred to IEPF in compliance of the Rules. The shareholders may claim the shares transferred to IEPF along with benefits accrued thereon, from time to time, after following the procedure laid down in the Rules. Please note that no claim shall lie against the Company with respect to the unclaimed/unpaid dividends and share(s) transferred to the IEPF pursuant to the Rules.

In case the shares which are required to be transferred to IEPF are held in physical form, the Company would be issuing duplicate share certificate(s) for transferring to IEPF and upon issue of such duplicate share certificates, the original share certificate(s) will be deemed to be cancelled and non-negotiable. In case the shares are held in demat form, the Company shall inform the depository by way of corporate action, where the shareholders have their demat accounts, for transfer of shares to IEPF.

In order to enable sending of notice and other statutory communications/benefits to shareholders in electronic form, we request the Shareholders of the Company, who have not yet registered their email addresses, PAN number and or bank account details, to register the same in respect of equity shares held in electronic form with the concerned Depository through their Depository Participant(s) and in respect of shares held in physical form by writing to the Company and its Registrar & Share Transfer Agent viz., Integrated Registry Management Services Private Limited, No. 30, Ramana Residency, 4th Cross, Sampige Road, Malleswaram, Bengaluru - 560 003; Telephone Nos. 80 - 23460815 to 23460818, Email: ibglstat@integratedindia.in.

For UNITED BREWERIES LIMITED
GOVIND IYENGAR
Senior Vice President - Legal & Company Secretary

Date : August 10, 2022 Place: Bengaluru



ARVIND FASHIONS LIMITED
CIN - L52399GJ2016PLC085595
Regd. Office: Naroda Road, Ahmedabad - 380 025
A MEMBER OF LALBHAI GROUP

Website: www.arvindfashions.com | Email: investor.relations@arvindbrands.co.in
STATEMENT OF CONSOLIDATED UNAUDITED FINANCIAL RESULTS FOR THE QUARTER ENDED JUNE 30, 2022

Sr. No.	Particulars	Quarter Ended			
		30.06.2022		31.03.2022	
		Unaudited	Refer Note 3	Unaudited	Audited
1	Total Income from Operations	922.47	937.68	340.43	3122.92
2	Profit/(Loss) before tax (before Tax, Exceptional and/or Extraordinary Items)	923.22	937.68	(340.43)	(3122.92)
3	Net Profit/(Loss) for the period before tax (after Exceptional and/or Extraordinary Items)	13.22	10.05	(119.93)	(109.88)
4	Net Profit/(Loss) for the period before tax (after Exceptional and/or Extraordinary Items) (Continuing and Discontinuing Operations)	8.17	22.38	(119.30)	(104.08)
5	Net Profit/(Loss) for the period after tax (after Exceptional and/or Extraordinary Items)	8.17	22.38	(182.49)	(236.70)
6	Net Profit/(Loss) for the period after tax (after Exceptional and/or Extraordinary Items) (Continuing and Discontinuing Operations)	8.84	20.88	(181.57)	(237.13)
7	Profit/(Loss) for the period after tax (after Exceptional and/or Extraordinary Items) (Continuing and Discontinuing Operations) (Comprising Profit for the period (after tax) and other Comprehensive Income (after tax))	8.84	20.88	(181.57)	(237.13)
8	Reserves shown in the Audited Balance Sheet	53.03	52.97	45.35	52.97
9	Earnings Per Share in ₹ (Annualised, except for quarters) (Continuing and Discontinuing Operations)	0.04	0.69	(16.32)	(21.90)
	Basic : (Rs.)	(0.04)	0.69	(16.32)	(21.90)
	Diluted : (Rs.)	(0.04)	0.69	(16.32)	(21.90)
	Diluted - (Rs.)	(0.04)	0.69	(16.31)	(21.90)

Notes:
1. The above consolidated unaudited financial results have been prepared in accordance with Indian Accounting Standards as prescribed under section 133 of the Companies Act 2013.
2. The above consolidated unaudited financial results have been prepared in accordance with Indian Accounting Standards as prescribed under section 133 of the Companies Act 2013.
3. The above consolidated unaudited financial results have been prepared in accordance with Indian Accounting Standards as prescribed under section 133 of the Companies Act 2013.
4. The above consolidated unaudited financial results have been prepared in accordance with Indian Accounting Standards as prescribed under section 133 of the Companies Act 2013.

Sr. No.	Particulars	Quarter Ended			
		30.06.2022		31.03.2022	
		Unaudited	Refer Note 3	Unaudited	Audited
1	Total Income	117.88	109.58	70.09	528.88
2	Profit/(Loss) before tax (before Tax, Exceptional and/or Extraordinary Items)	1.70	(3.56)	0.15	8.88
3	Profit/(Loss) before tax (After Exceptional and/or Extraordinary Items)	1.80	(2.80)	0.18	8.88
4	Profit/(Loss) after tax (Income)/(Loss) after tax	1.62	(3.24)	0.17	7.04
	Comprehensive Income/(Loss) after tax	1.62	(3.24)	0.17	7.04

Place: Bangalore
Date: August 10, 2022
Place: Bangalore
Date: August 10, 2022



Registered Office: "UB Tower", UB City, #24, Vittal Mallya Road, Bengaluru - 560 001.
Telephone: +91-80-45655000 Fax: +91-80-22211964, 22229488
CIN: L36999KA1999PLC025195
Website: www.unitedbreweries.com. Email: ubinvestor@ubmail.com

NOTICE
SHAREHOLDERS NOTICE FOR TRANSFER OF UNCLAIMED DIVIDEND AND EQUITY SHARES OF THE COMPANY TO INVESTOR EDUCATION AND PROTECTION FUND (IEPF) ACCOUNT

NOTICE is published pursuant to Rule 6(3)(a) of the Investor Education and Protection Fund Authority (Accounting, Audit, Transfer and Refund) Amendment Rules, 2017 ("the Rules") read with Section 124(6) of the Companies Act, 2013 ("the Act").
The Equity Shareholders of United Breweries Limited ("the Company") are hereby informed that in accordance with the provisions of Section 124(6) of the Act read with Rule 6 of the Rules, all shares in respect of which unclaimed dividend has been transferred to Investor Education Protection Fund ("IEPF") under the Act and the Rules and in respect of which any dividend warrant has not been encashed by the shareholder(s) during last seven consecutive years or more (relevant shares), shall be transferred and credited by the Company to the Demat account of IEPF in the manner prescribed under the Rules.

Accordingly, Dividend declared by the Company during Financial Year 2014-2015 (Dividend 2014-15) lying unpaid/unclaimed for a period of seven consecutive years or more as on October 27, 2022 will be transferred to IEPF. Further, shares held by the shareholders who have not encashed the dividend 2014-15, and who have not encashed any dividend warrant during last seven years, will also be transferred to IEPF under the Act and the Rules. Granular details of such dividend and Shares transferred are available on the website of the Company viz., www.unitedbreweries.com. All benefits accruing on such shares, if any, shall also be transferred to IEPF in compliance of the Rules. The shareholders may claim the shares transferred to IEPF along with benefits accrued thereon, from time to time, after following the procedure laid down in the Rules. Please note that no claim shall lie against the Company with respect to the unclaimed/unpaid dividends and share(s) transferred to the IEPF pursuant to the Rules.

In case the shares which are required to be transferred to IEPF are held in physical form, the Company would be issuing duplicate share certificate(s) for transferring to IEPF and upon issue of such duplicate share certificates, the original share certificate(s) will be deemed to be cancelled and non-negotiable. In case the shares are held in demat form, the Company shall inform the depository by way of corporate action, where the shareholders have their demat accounts, for transfer of shares to IEPF.

In order to enable sending of notice and other statutory communications/benefits to shareholders in electronic form, we request the Shareholders of the Company, who have not yet registered their email addresses, PAN number and or bank account details, to register the same in respect of equity shares held in electronic form with the concerned Depository through their Depository Participant(s) and in respect of shares held in physical form by writing to the Company and its Registrar & Share Transfer Agent viz., Integrated Registry Management Services Private Limited, No. 30, Ramana Residency, 4th Cross, Sampige Road, Malleswaram, Bengaluru - 560 003; Telephone Nos. 80 - 23460815 to 23460818, Email: bglsta@integratedindia.in.

Date : August 10, 2022
Place : Bangalore

For UNITED BREWERIES LIMITED
GOVIND IYENGAR
Senior Vice President - Legal & Company Secretary



CIN: L24111UR1985PLC015063
Regd. Off.: Sohan Nagar, P.O. Charubeta, Khatima-262308, Distt. Udham Singh Nagar, (Uttarakhand)
Phone: (05943) 250153-57, Fax: (05943) 250158, Website- www.esterindustries.com, Email- investor@ester.in

EXTRACT OF AN UN-AUDITED FINANCIAL RESULTS FOR THE QUARTER ENDED ON JUNE 30, 2022

Sr. No.	Particulars	Quarter Ended							
		30-Jun-22		31-Mar-22		31-Mar-22		30-Jun-21	
		(Un-Audited)	(Audited)	(Audited)	(Un-Audited)	(Un-Audited)	(Un-Audited)	(Audited)	(Un-Audited)
1	Total income from operations	32,429.20	30,309.71	111,024.95	25,992.12	32,429.20	30,309.71	111,024.95	25,992.12
2	Net Profit / (Loss) for the period (before tax, exceptional and /or extra ordinary items) (for continuing and discontinued operations)	5,652.32	4,656.31	18,835.08	5,029.06	5,600.30	4,677.71	18,620.36	4,960.17
3	Net Profit / (Loss) for the period before tax (after exceptional and /or extra ordinary items) (for continuing and discontinued operations)	5,652.32	4,656.31	18,835.08	5,029.06	5,600.30	4,677.71	18,620.36	4,960.17
4	Net Profit / (Loss) for the period after tax (after exceptional and /or extra ordinary items) (for continuing and discontinued operations)	4,208.78	3,271.19	13,886.13	3,762.23	4,156.76	3,292.59	13,671.41	3,693.34
5	Total Comprehensive Income for the period (Comprising Profit/(Loss) for the period (after tax) and other Comprehensive Income (after tax))	4,229.35	3,271.43	13,875.16	3,766.69	4,176.38	3,291.12	13,658.34	3,697.80
6	Equity Share Capital	4169.69	4169.69	4169.69	4169.69	4169.69	4169.69	4169.69	4169.69
7	Reserves (excluding Revaluation Reserve) as shown in the Audited Balance Sheet of the previous year (Other Equity) (as on 31st March, 2022)		58,676.66					58,001.43	
8	Earnings Per Share (of Rs. 5/- each) (for continuing and discontinued operations)								
	Basic : (in Rs.)	5.05	3.92	16.65	4.51	4.98	3.95	16.39	4.43
	Diluted: (in Rs.)	5.05	3.92	16.65	4.51	4.98	3.95	16.39	4.43

Notes:
A. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of the Stock Exchange viz. www.bseindia.com and www.nseindia.com and the Company's website viz. www.esterindustries.com.
B. Figures for the quarter ended 31st March, 2022 is balancing figures between audited figures for the full financial year and the reviewed year to date figures upto the third quarter of the financial year.

Place: Gurugram
Date : Aug 10, 2022

For Ester Industries Limited
Sd/-
Arvind Singhania
Chairman & CEO

TOURISM FINANCE CORPORATION OF INDIA LIMITED
Regd. Office: 4th Floor Tower - 1, NBCC Plaza, Pushp Vihar Sector 5, Saket, New Delhi - 110017
Ph. : +91-11-29561180, 47472200
Email: ho@tfcilt.com, website: www.tfcilt.com, CIN: L65910DL1989PLC034812

EXTRACT OF THE UNAUDITED FINANCIAL RESULTS FOR THE QUARTER ENDED JUNE 30, 2022

Sr. No.	Particulars	Standalone				Consolidated			
		Quarter Ended		Year Ended		Quarter Ended		Year Ended	
		30.06.2022	31.03.2022	30.06.2021	31.03.2022	30.06.2022	31.03.2022	30.06.2021	31.03.2022
1	Total Income from Operations	6277.58	6,078.90	6,590.85	25,418.51	6,277.58	6,078.90	6,590.85	25,418.51
2	Net Profit for the period (before tax, exceptional items and/or extraordinary items)	3148.15	2,856.50	2,645.06	10,789.97	3,148.13	2,855.98	2,645.06	10,789.12
3	Net Profit for the period before tax (after exceptional items and/or extraordinary items)	3148.15	2,856.50	2,645.06	10,789.97	3,148.13	2,855.98	2,645.06	10,789.12
4	Net Profit for the period after tax (after exceptional items and/or extraordinary items)	2498.15	2,243.40	2,120.06	8,531.87	2,498.13	2,242.88	2,120.06	8,531.02
5	Total Comprehensive Income for the period	2,498.15	2,243.40	2,120.06	8,531.87	2,498.13	2,242.88	2,120.06	8,531.02
6	Equity Share Capital (Face Value of ₹10/- each)	9,037.24	9,037.24	8,071.67	9,037.24	9,037.24	9,037.24	8,071.67	9,037.24
7	Reserves (excluding Revaluation Reserve)	75,555.56	73,057.41	66,978.59	73,057.41	75,550.95	73,052.82	66,974.85	73,052.82
8	Securities Premium Account	11,582.46	11,601.25	6,223.47	11,601.25	11,582.46	11,601.25	6,223.47	11,601.25
9	Net worth	96,175.26	93,695.90	81,273.73	93,695.90	96,170.65	93,691.31	81,269.99	93,691.31
10	Paid up Debt Capital/ Outstanding Debt	1,08,124.00	1,27,874.00	1,36,999.00	1,27,874.00	1,08,124.00	1,27,874.00	1,36,999.00	1,27,874.00
11	Outstanding Redeemable Preference Shares	-	-	-	-	-	-	-	-
12	Debt Equity Ratio	1.13:1	1.38:1	1.70:1	1.38:1	1.13:1	1.38:1	1.70:1	1.38:1
13	Earning Per Share (Face value of ₹10/- each) - not annualised								
	- Basic (₹)	2.76	2.48	2.63	10.01	2.76	2.48	2.63	10.01
	- Diluted (₹)	2.76	2.48	2.63	10.01	2.76	2.48	2.63	10.01
14	Capital Redemption Reserve	N.A.	N.A.	N.A.	N.A.	N.A.	N.A.	N.A.	N.A.
15	Debt Redemption Reserve	N.A.	N.A.	N.A.	N.A.	N.A.	N.A.	N.A.	N.A.
16	Debt Service Coverage Ratio	N.A.	N.A.	N.A.	N.A.	N.A.	N.A.	N.A.	N.A.
17	Interest Service Coverage Ratio	N.A.	N.A.	N.A.	N.A.	N.A.	N.A.	N.A.	N.A.

Notes:
1. The above financial results of the Company were reviewed by the Audit Committee and approved and taken on record by the Board of Directors at the meeting held on August 10, 2022. These results have been Reviewed by the Statutory Auditors of the Company, who have issued an unmodified report thereon.
2. The above is an extract of the detailed format of Quarterly Financial Results filed with the Stock Exchanges under Regulation 33 and Regulation 52 of the SEBI (Listing and Other Disclosure Requirements) Regulations 2015. The full format of the Financial Results are available on the Stock Exchanges websites www.nseindia.com and www.bseindia.com and on the Company's Website www.tfcilt.com.
3. For the other line items referred in regulation 52(4) of the Listing Regulations, pertinent disclosures have been made to the National Stock Exchange and Bombay Stock Exchange and can be accessed on the Stock Exchanges websites www.nseindia.com and www.bseindia.com and on the Company's Website www.tfcilt.com.

Place: New Delhi
Date: August 10, 2022

By Order of the Board
for Tourism Finance Corporation of India Ltd.
(Anoop Bali)
Whole Time Director & CFO

SCHNEIDER ELECTRIC INFRASTRUCTURE LIMITED

CIN: L31900GJ2011PLC064420
Regd. Office: Milestone 87, Vadodara-Halol Highway, Village Kotambi, Post Office Jarod, Vadodara 391 510, Gujarat, Phone: 02668 664466 /664300, Fax: 02668 664621
Website: www.schneider-infra.in; Email: company.secretary@schneider-electric.com

NOTICE OF THE TWELFTH (12TH) ANNUAL GENERAL MEETING, REMOTE EVOTING AND BOOK CLOSURE INFORMATION

NOTICE is hereby given that the Twelfth (12th) Annual General Meeting ("AGM/Meeting") of Schneider Electric Infrastructure Limited ("the Company") is scheduled to be held on Wednesday, September 7, 2022 at 3:30 p.m. (IST) through Video Conferencing ("VC")/Other Audio-Visual Means ("OAVM"), to transact the businesses as set forth in the Notice of the AGM dated August 2, 2022 ("Notice").

The Ministry of Corporate Affairs ("MCA") vide its General Circular Nos.14/2020, 17/2020, 20/2020 and 2/2022 and the Securities and Exchange Board of India ("SEBI") vide its Circular No. SEBI/HO/CFD/CMD2/CIR/P/2022/62 (Collectively referred to as "Relevant Circulars"), have granted permission for holding the AGM through VC/OAVM without the physical presence of the members at a common venue. Accordingly, the Company's AGM is scheduled to be held through VC/OAVM only, as per the scheduled date and time.

Members are informed that:

- The Notice and Annual Report for financial year 2021-22 ("Annual Report") have been sent only through electronic mode to only those Members whose email IDs are registered with the Company/Registrar and Share Transfer Agent ("RTA") or with their respective Depository Participant(s) ("DPs") as on Friday, August 5, 2022, in accordance with the Relevant Circulars. The electronic dispatch of Annual Report & Notice has been completed on August 10, 2022.

The Notice and the Annual Report are also available on the website of the Company at www.schneider-infra.in, the website of The BSE Limited ("BSE") at www.bseindia.com, The National Stock Exchange of India Limited ("NSE") at www.nseindia.com and also on the website of KFin Technologies Limited ("KFinTech") at https://evoting.kfintech.com.

- In compliance with provisions of Section 108 of the Companies Act, 2013 read with Rule 20 of the Companies (Management and Administration) Rules, 2014 as amended, Regulation 44 of the SEBI (Listing Obligations and Disclosure Requirements) Regulations, 2015, Relevant Circulars and Secretarial Standard-2 on General Meetings issued by the Institute of Company Secretaries of India (ICSI), the Company has engaged the services of KFinTech to provide to its Members, the facility to cast their votes electronically through remote e-Voting prior to AGM and through e-Voting during the AGM. Members who have cast their votes by remote e-Voting prior to the AGM may attend the AGM but shall not be entitled to cast their vote again.

- The remote e-Voting facility before the date of the AGM will be available during the following voting period (both days inclusive):

Commencement of remote e-Voting	From 9:00 a.m. (IST) on Sunday, September 4, 2022
End of remote e-Voting	Upto 5:00 p.m. (IST) on Tuesday, September 6, 2022

The remote e-Voting module shall be disabled by KFinTech upon expiry of the aforesaid period and hence, remote e-Voting shall not be allowed beyond the aforesaid date and time. Once the vote on a resolution is cast by the Member, the Member shall not be allowed to change it subsequently.

- A person whose name appears in the Register of Members or in the Register of Beneficial Owners maintained by the Depositories as on Wednesday, August 31, 2022 ("Cut-off Date") shall only be entitled to avail the facility of remote e-Voting and e-Voting at the AGM. Any person who is not a Member on the Cut-off Date should treat the Notice for information purposes only. The voting rights of the Members shall be in proportion to their share in the paid-up equity share capital of the Company on the said Cut-off Date. Any person, who acquires shares and becomes a member of the Company after the date of electronic dispatch of the Notice and holds shares as of the Cut-off Date, may obtain the login ID and password by sending a request at evoting@kfintech.com or to RTA at subhabrata@cbmsl.co. However, if you are already registered with KFinTech for e-Voting, you can use your existing User ID and password for casting your votes.

- The Register of Members and the Share Transfer Books of the Company will remain closed from Thursday, September 1, 2022 to Wednesday, September 7, 2022 (both days inclusive).

- Mr. Rupesh Agarwal, Managing Partner, Chandrasekaran Associates, Company Secretaries has been appointed as the Scrutinizer to scrutinize the remote e-Voting process and e-Voting during the Meeting, in a fair and transparent manner.

- The relevant documents pertaining to the item of business to be transacted at the AGM are available for inspection electronically and shall remain open for inspection at the AGM.

- The voting results of the AGM alongwith the report of the Scrutinizer shall be declared as per the statutory timelines and will be placed on the website of the Company www.schneider-infra.in, stock exchanges i.e., www.bseindia.com and www.nseindia.com and also on KFinTech's website at https://evoting.kfintech.com.

- In case of any queries/grievances related to e-Voting, you may refer the Frequently Asked Questions (FAQs) and e-Voting User Manual available at the 'download' section of https://evoting.kavy.com or reach out to Mr. SV Raju at evoting@kfintech.com or call KFinTech on toll free no.1800 345 4001.

- Members are requested to further address the queries / grievances, if any to Ms. Bhumika Sood - Company Secretary and Compliance Officer at company.secretary@schneider-electric.com.

For detailed instructions and procedure on participation at the AGM, manner of remote e-Voting and e-Voting during the AGM, please refer to the Notice.

By Order of the Board
For Schneider Electric Infrastructure Limited
Sd/-
Bhumika Sood
Company Secretary & Compliance Officer
ACS 19326

Place: Gurugram
Date : August 10, 2022

मच्छिमारांची १६ तासांनंतर सुटका

म. टा. वृत्तसेवा, उरण

रायगड जिल्ह्यातील मुरूडनजीक समुद्रात अडकलेल्या मासेमारी बोटीवरील दहा मच्छिमारांना वाचविण्यात भारतीय तटरक्षक दलाला यश आले. बोटीवरील खलाशांना हेलिकॉप्टरच्या मदतीने वाचविण्यात आले असून, यामध्ये दोन अल्पवयीन मुलांचा समावेश आहे.

गेल्या तीन दिवसांपासून पावसामुळे रायगड जिल्ह्यात रेड अलर्ट देण्यात आला आहे. त्यातच मंगळवार सायंकाळी मुरूड तालुक्यातील पवटुर्ग किल्ल्याजवळच्या समुद्रात गुजरात येथून आलेली हरेश्वरी ही मासेमारी बोट अडकली. या घटनेची माहिती

मुरूडजवळ तटरक्षक दलाचे बचावकार्य



तहसील आणि आपत्ती व्यवस्थापनाला देण्यात आली असता, राजीच्या सुमारास

तटरक्षक दलाच्या मदतीने बचावकार्य सुरू झाले. परंतु, राजीच्या सुमारास सुटलेला सोसाट्याचा वारा आणि समुद्रात उसळलेल्या उंच लाटांमुळे अडचणी आल्या. बुधवारी सकाळच्या सुमारास मोरे गावाजवळ असलेल्या मासेमारी बोटीवरील खलाशांना हेलिकॉप्टरच्या मदतीने वाचविण्यासाठी बचाव मोहीम राबवण्यात आली. सुमारे तासाभराच्या प्रयत्नांनंतर बोटीवरील दहा खलाशांना हेलिकॉप्टरच्या मदतीने सुखरूप बाहेर काढण्यात आले. सर्वोपरि मुरूड येथील शासकीय रुग्णालयात प्रथमोपचार करण्यात आल्याची माहिती तहसीलदार रोहन शिंदे यांनी दिली. हे सर्व खलाशी गुजरातमधील वलसाड येथील असल्याचे सांगण्यात आले.

भरकटलेले बाज उरणकिनारी

म. टा. वृत्तसेवा, उरण

रायगड जिल्ह्यातील उरण शहरालगत असलेल्या समुद्रकिनारी दोन बाज भरकटून आले. हे बाज समुद्रकिनार्यावरील खडकांमध्ये अडकल्याने ते बाहेर निघणे कठीण झाले असून, बाजवरील कर्मचारी सुखरूप असल्याचे सांगण्यात आले.

उरण शहरालगतच्या माणकेश्वर आणि नौदलाच्या एनएडी किनारपट्टीजवळ मंगळवारी राजीच्या

सुमारास दोन बाज भरकटून आले. यामध्ये एक बाज हे माणकेश्वर किनाऱ्यापासून शंभर मीटर अंतरावरील दगडांमध्ये अडकले. सुमारे शंभर मीटर लांबीचे एम. व्ही. श्रीकांत हे लोखंडी बाज इत्यात कंपनीच्या दिशेने निघाले असताना भरकटल्याची प्राथमिक माहिती आहे. तर, अरब एंटरप्रायजेस कंपनीच्या या बाजवर काही कर्मचारी असून, ते सुखरूप आहेत. हेलिकॉप्टरच्या मदतीने या बाजची तपासणी करण्यात आली.

खादी आणि ग्रामोद्योग आयोग
Ministry of MSME (Govt. of India)
गर्भनमेट सर्टिफिकेट कोर्स
FRP (फायबर मोल्डिंग डेकोरेटिव्ह आर्ट)
दि: १७.०८.२०२२ पासून
फायबर मुर्त्य, पुतळे, म्युल, बॉट फॉल, फॉटन, डेकोरेटिव्ह वस्तू, फायबर व रबर मोल्ड प्रत्यक्षासाठी प्रशिक्षण
09321113816
09322186933
५० लाखांची कर्ज योजना सबसिडी सहित

UNITED BREWERIES LIMITED
Registered Office: "UB Tower", UB City, #24, Vittal Mallya Road, Bengaluru - 560 001.
Telephone: +91-80-45655000 Fax: +91-80-22211964, 22229488
CIN: L36999KA1999PLC025195
Website: www.unitedbreweries.com. Email: ubinvestor@ubmail.com

NOTICE

SHAREHOLDERS NOTICE FOR TRANSFER OF UNCLAIMED DIVIDEND AND EQUITY SHARES OF THE COMPANY TO INVESTOR EDUCATION AND PROTECTION FUND (IEPF) ACCOUNT

NOTICE is published pursuant to Rule 6(3)(a) of the Investor Education and Protection Fund Authority (Accounting, Audit, Transfer and Refund) Amendment Rules, 2017 ("the Rules") read with Section 124(6) of the Companies Act, 2013 ("the Act").

The Equity Shareholders of United Breweries Limited ("the Company") are hereby informed that in accordance with the provisions of Section 124(6) of the Act read with Rule 6 of the Rules, all shares in respect of which unclaimed dividend has been transferred to Investor Education Protection Fund ("IEPF") under the Act and the Rules and in respect of which any dividend warrant has not been encashed by the shareholder(s) during last seven consecutive years or more (relevant shares), shall be transferred and credited by the Company to the Demat account of IEPF in the manner prescribed under the Rules.

Accordingly, Dividend declared by the Company during Financial Year 2014-2015 (Dividend 2014-15) lying unpaid/unclaimed for a period of seven consecutive years or more as on **October 27, 2022** will be transferred to IEPF. Further, shares held by the shareholders who have not encashed the dividend 2014-15, and who have not encashed any dividend warrant during last seven years, will also be transferred to IEPF under the Act and the Rules. Granular details of such dividend and Shares transferred are available on the website of the Company viz., www.unitedbreweries.com. All benefits accruing on such shares, if any, shall also be transferred to IEPF in compliance of the Rules. The shareholders may claim the shares transferred to IEPF along with benefits accrued thereon, from time to time, after following the procedure laid down in the Rules. Please note that no claim shall lie against the Company with respect to the unclaimed/unpaid dividends and share(s) transferred to the IEPF pursuant to the Rules.

In case the shares which are required to be transferred to IEPF are held in physical form, the Company would be issuing duplicate share certificate(s) for transferring to IEPF and upon issue of such duplicate share certificates, the original share certificate(s) will be deemed to be cancelled and non-negotiable. In case the shares are held in demat form, the Company shall inform the depository by way of corporate action, where the shareholders have their demat accounts, for transfer of shares to IEPF.

In order to enable sending of notice and other statutory communications/benefits to shareholders in electronic form, we request the Shareholders of the Company, who have not yet registered their email addresses, PAN number and or bank account details, to register the same in respect of equity shares held in electronic form with the concerned Depository through their Depository Participant(s) and in respect of shares held in physical form by writing to the Company and its Registrar & Share Transfer Agent viz., Integrated Registry Management Services Private Limited, No. 30, Ramana Residency, 4th Cross, Sampige Road, Malleswaram, Bengaluru - 560 003; Telephone Nos. 80 - 23460815 to 23460818, Email: rglsta@integratedindia.in.

For UNITED BREWERIES LIMITED
GOVIND IYENGAR
Senior Vice President - Legal & Company Secretary

स्वतःवर प्रेम करा
गर्भजनुसार
स्नॅक करा

AMERICAN QUALITY PISTACHIOS
California Grown

कॅलिफोर्निया पिस्ते वेगळे का आहेत ते पाहा AmericanPistachios.in इथे

TIMES GUARANTY
टाइम्स गॅरंटी लिमिटेड, नोंद. कार्या: ५वा मजला, टाईम्स टॉवर, कमला मिल्स कंपाऊंड, सेनापती बापट मार्ग, लोअर परेल, मुंबई - ४०० ०१३. दूर: २२७३१३८६ * फॅक्स: २२७३१५८७ * ई-मेल: corporate.secretarial@timesgroup.com
CIN No: L65920MH1989PLC054398, वेबसाइट: www.timesguarantylimited.com

३० जून, २०२२ रोजी संपलेल्या तिमाहीसाठी अलेखापरिक्षित एकल (Standalone) वित्तीय निष्कर्षांचे सार

(रूपये लाखांत) इक्विटी शेअर मिळकती व्यतिरिक्त

अ.क्र.	तपशील	संपलेल्या तिमाहीकरिता			संपलेल्या वर्षासाठी
		३०/०६/२०२२ (अलेखापरिक्षित)	३१/०३/२०२२ (लेखापरिक्षित)	३०/०६/२०२१ (अलेखापरिक्षित)	
१.	प्रचलित एकूण उत्पन्न	५३.८१	१००.१४	९३.४५	२७२.०८
२.	कालावधीकरिता निव्वळ नफा/(तोटा)/(कर, अपवादामक आणि/अथवा असाधारण बाबींपूर्वी)	३८.८७	६८.६४	८३.७९	२००.६१
३.	करापूर्वी कालावधीकरिता निव्वळ नफा/(तोटा) (अपवादामक आणि/अथवा असाधारण बाबींनंतर)	३८.८७	६८.६४	८३.७९	२००.६१
४.	करानंतर कालावधीकरिता निव्वळ नफा/(तोटा) (अपवादामक आणि/अथवा असाधारण बाबींनंतर)	३०.८८	५९.०८	६७.२६	१५६.५३
५.	कालावधीकरिता एकूण व्यापक उत्पन्न [कालावधीकरिता (करानंतर) नफा/(तोटा) समाविष्ट आणि इतर व्यापक उत्पन्न (करानंतर)]	३०.८८	५४.१०	६७.२६	१५९.५५
६.	भरलेले समभाग भांडवल (दर्शनी मूल्य रु. १० प्रत्येकी)	८९९.३१	८९९.३३	८९९.३१	८९९.३१
७.	प्रति इक्विटी शेअर मिळकत दर्शनी मूल्य रु. १०/- प्रत्येकी	०.३४	०.६०	०.७५	१.७७
	१. बेसिक रु. मध्ये	०.३४	०.६०	०.७५	१.७७
	२. डायल्युटेड रु. मध्ये	०.३४	०.६०	०.७५	१.७७

सूचना:

ए. उपरोक्त भारतीय रोखे आणि विनिमय मंडळ (लिस्टिंग ऑक्लिगेशन्स अॅण्ड डिस्कलोजर रिव्वायमेंट्स) रेग्युलेशन्स, २०१५ च्या रेग्युलेशन्स ३३ अंतर्गत स्टॉक एक्चेंज सोबत फाईल केलेल्या एकल अलेखापरिक्षित वित्तीय निष्कर्षांच्या तपशिलवार स्वरूपाचे सार आहे. अलेखापरिक्षित वित्तीय निष्कर्षांचे संपूर्ण स्वरूप स्टॉक एक्चेंजची वेबसाइट www.bseindia.com आणि www.nseindia.com आणि कंपनीची वेबसाइट म्हणजेच www.timesguarantylimited.com येथे उपलब्ध आहेत.

बी. कंपनी आयएनडी एस १०८ "ऑपरेटिंग सेगमेंट" मध्ये परिभाषित केल्याप्रमाणे एकाच विभागात काम करते, म्हणून कंपनीला सेगमेंट रिपोर्टिंग लागू नाही.

सी. उपरोक्त अलेखापरिक्षित वित्तीय निष्कर्षांचा लेखा समितीद्वारा आढावा घेण्यात आला आहे व शिफारस केली गेली आहे आणि संचालक मंडळाने त्यांच्या १० ऑगस्ट, २०२२ रोजी झालेल्या बैठकीत मान्यता दिलेली आहे.

डी. विवरणात ३१ मार्च, २०२२ रोजी संपलेल्या तिमाहीच्या निकालांचा समावेश आहे, संपूर्ण आर्थिक वर्षांच्या संदर्भात लेखापरिक्षित आकडेवारीचा संतुलित आकडेवारी आणि आर्थिक वर्ष २०२१-२२ च्या तिसऱ्या तिमाहीपर्यंतच्या आकडेवारीच्या प्रकाशित आकडेवारीचे परिणाम समावेश आहेत, जे परिणाम "मर्यादित पुनरावलोकन" च्या अधीन आहेत.

ई. मागील कालावधीच्या संबंधित आकडेवारीसाठी जिथे आवश्यकता असेल तिथे फेरगटवारी/पुनर्रचना/पुनर्वर्गीकरण करण्यात आले आहे.

मंडळाच्या वतीने

स्वाक्षरी/-

अनिता मालुसरे

कार्यकारी संचालक आणि

मुख्य कार्यकारी अधिकारी

ठिकाण : मुंबई

दिनांक : १० ऑगस्ट, २०२२

PRIVI SPECIALITY CHEMICALS LIMITED
(Formerly known as Fairchem Speciality Limited)
Regd. Office : Privi House, A-71, TTC Industrial Area, Thane Belapur Road, Kopar Khairane, Navi Mumbai - 400 710, India
Email : investors@privi.co.in Phone : +91 22 33043500 / 33043600 Fax : +91 22 27783049 Website : www.privico.com
CIN : L15140MH1985PLC286828

EXTRACT OF STATEMENT OF UNAUDITED STANDALONE AND CONSOLIDATED FINANCIAL RESULTS FOR THE QUARTER ENDED JUNE 30, 2022

(₹ in Lakhs except EPS)

Sr. No.	Particulars	Standalone			
		Quarter ended		Year ended	
		June 30, 2022	March 31, 2022	June 30, 2021	March 31, 2022
		Unaudited	Audited	Unaudited	Audited
1	Total Income from Operations	37,350.40	38,775.28	33,702.43	142,406.49
2	Net Profit (before tax and exceptional items)	2,757.34	2,974.09	4,057.63	13,136.47
3	Net Profit (before tax and after exceptional items)	2,757.34	4,239.18	4,057.63	13,665.71
4	Net Profit (after tax and after exceptional items)	2,050.69	3,136.18	3,026.17	10,166.48
5	Total Comprehensive Income (Comprising Profit for the period after tax and Other Comprehensive Income after tax)	2,038.90	3,163.80	3,007.25	10,122.83
6	Paid up Equity Share Capital (Face Value of Rs. 10/- each)	3,906.27	3,906.27	3,906.27	3,906.27
7	Earning Per Share (EPS) of Rs. 10/- each (Not annualised) (In Rs.)				
	Basic	5.25	8.03	7.75	26.03
	Diluted	5.25	8.03	7.75	26.03

(₹ in Lakhs except EPS)

Sr. No.	Particulars	Consolidated			
		Quarter ended		Year ended	
		June 30, 2022	March 31, 2022	June 30, 2021	March 31, 2022
		Unaudited	Audited	Unaudited	Audited
1	Total Income from Operations	39,233.16	38,552.79	33,652.87	143,611.48
2	Net Profit (before Tax and exceptional items)	3,022.54	2,801.90	3,955.58	12,746.12
3	Net Profit (before Tax and after exceptional items)	3,022.54	4,066.99	3,955.58	13,275.36
4	Net Profit (After Tax and after exceptional items)	2,242.55	2,991.39	2,925.71	9,737.98
5	Total Comprehensive Income (Comprising Profit for the period after Tax and Other Comprehensive Income after Tax)	2,327.08	3,017.69	2,973.31	9,755.50
6	Paid up Equity share capital (Face value of Rs. 10/- each)	3,906.27	3,906.27	3,906.27	3,906.27
7	Earning Per Share (EPS) of Rs. 10/- each *(Not annualised) (In Rs.) / annualised (In Rs.)				
	Basic	*5.74	*7.66	*7.49	24.93
	Diluted	*5.74	*7.66	*7.49	24.93

Notes :

1 The above is an extract of the detailed format of unaudited standalone and consolidated financial results for the quarter ended June 30, 2022 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the audited standalone and consolidated financial results for the quarter ended June 30, 2022 are available on Company's website (www.privico.com) and also posted on the website of BSE Limited (www.bseindia.com) and the National Stock Exchange (www.nseindia.com) where the Company's shares are listed.

2 The unaudited Standalone and Consolidated Financial Results for the Quarter ended June 30, 2022 were reviewed by the Audit Committee and approved by the Board of Directors at their respective meetings held on August 10, 2022. The statutory auditors have expressed an Unmodified review Opinion.

For Privi Speciality Chemicals Limited
(Formerly known as Fairchem Speciality Limited)

Sd/-

Maheesh Babani

Chairman & Managing Director

DIN: 00051162

Place: Navi Mumbai

Date : Aug 10, 2022

मोहन गार्डन | अर्जुन नगर | छतरपुर | शिवालिक | घोड़ा | गुरु नानक नगर | मीरा बाग | खेल गांव | गौतम नगर | पुष्प विहार | नांगलोई | बादली | रमेश पार्क | दरियागंज | सुभाष नगर | दलूपुरा | देवली | कृष्णा नगर | बदरपुर | तिगड़ी | मोहम्मदपुर | सागरपुर | साध नगर | लोनी | महावीर एनक्लेव | लोदी कॉलोनी

बस ने स्कूटर को मारी टक्कर, टीचर की मौत शकरपुर में हुआ हादसा, बस ड्राइवर को दिल्ली पुलिस ने किया गिरफ्तार

■ विसं, ईस्ट दिल्ली : स्कूटर से बुधवार सुबह स्कूल जा रहे एक टीचर को बस ने कुचल दिया। देवदत्त शर्मा (58) की मौके पर ही मौत हो गई। अक्षरधाम मंदिर से थोड़ा पहले शकरपुर थाना इलाके में ये हादसा हुआ। बस की भी किसी दूसरे स्कूल की थी, जिसका ड्राइवर हादसा होने के बाद फरार हो गया। आरोपी बस ड्राइवर विनोद कुमार (54) को पुलिस ने बाद में गिरफ्तार कर लिया, जो नोएडा सेक्टर-66 स्थित मामूरा का रहने वाला है। पुलिस के मुताबिक, देवदत्त परिवार के साथ

बुधवार सुबह स्कूटर से स्कूल जा रहे एक टीचर को बस ने कुचल दिया। देवदत्त शर्मा (58) की मौके पर ही मौत हो गई

कृष्णा नगर के राम नगर एक्सटेंशन में रहते थे। फैमिली में पत्नी साधना शर्मा के अलावा बेटा प्रनू शर्मा (31), दो बेटियां बुलबुल और भावना हैं। देवदत्त महायानी बाग की कालिंदी कॉलोनी स्थित एक पब्लिक स्कूल में फिजिकल टीचर थे। वो अपनी स्कूटर बुधवार सुबह करीब 7:00 बजे घर से

स्कूल के लिए निकले। इस दौरान शकरपुर ओवर ब्रिज के पास पहुंचे तो अचानक पीछे से एक प्राइवेट स्कूल की बस ने कुचल दिया। इससे उनकी मौके पर ही मौत हो गई। पुलिस को देवदत्त की जेब से बिजली का बिल और अन्य दस्तावेज मिले। इनके आधार पर उनकी पहचान हुई। परिजनों ने बताया कि पुलिस ने काफी लापरवाही बरती है और हादसे के तीन घंटे बीतने के बाद खबर दी। पुलिस ने बुधवार को ही पोस्टमॉर्टम के बाद बाँडी परिवार को सौंप दिया।

चीनी मांझे से पुलिस का इनकार

पुलिस पर आरोप लगाते हुए परिजनों ने कहा कि शुरुआत में पता चला था कि चीनी मांझे की चपेट में आकर गिरि। फिर पीछे से आ रही बस ने कुचल। पुलिस ने चीनी मांझे वाली बात से इनकार किया है। इस दौरान हादसे की वजह से फ्लाईओवर की दोनों रोड पर भारी जाम लग गया। पीक टाइम होने पर लोगों को दिक्कतें हुईं। लोकल पुलिस और ट्रैफिक पुलिस ने कड़ी मशक्कत के बाद ट्रैफिक को सामान्य किया।

मामा-भांजे ने एक ही बैंक में 35 खाते खोले, जालसाजी में पकड़े गए

■ विशेष संवाददाता, नई दिल्ली

स्पेशल सेल की आईएफएसओ यूनिट ने बैंकों से जालसाजी कर उगो करने वाले गैंग का खुलासा किया है। पुलिस ने मामले में मामा-भांजे को गिरफ्तार किया है। इनके पास से 17 मोबाइल फोन, 3 कार्ड स्वाइप मशीन, 19 नकली आधार कार्ड, 43 नकली मतदाता पहचान पत्र, 33 नकली पैन कार्ड बरामद किए हैं। इसके अलावा आधार लॉगिन करने के लिए 8 सिलिकॉन फिंगर प्रिंट, 4 कार्ड, 9 टू वीलर जम्ब हूए हैं। 187 चेक बुक, 74 पासबुक, 20 डेबिट कार्ड, 2 रेफ्रिजरेटर, 3 टीवी, 2 वाशिंग मशीन, 3 कार्ड प्रिंटर मशीन भी रिकवरी की गई हैं।

कोरोड़ रुपये का नुकसान हुआ। टीम ने जांच शुरू की। सबसे पहले ट्रैजिस्ट्रेशन और सीडीआर खंगाली। लोकेशन तुंगलकाबाद और द्वारका मिली। 28 जुलाई को कार्रवाई करते हुए सोमनाथ प्रजापति को पकड़ लिया। उसने कबूल किया कि फर्जी दस्तावेज, खासकर आधार कार्ड बनाने में वह अपने मामा नवीन प्रजापति के साथ शामिल है। वे लोग बैंक खाते खोलते हैं। उससे परमनल लोन, ऑटो लोन, क्रेडिट कार्ड और अन्य सुविधा का लाभ उठाते हैं। कभी भी लोन का भुगतान नहीं करते थे। पता चला कि इसके मामा नवीन प्रजापति जालसाजी के आरोप में जेल में बंद है। आरोपी नवीन को भी पुलिस रिमांड पर लिया गया। लगातार पूछताछ से खुलासा हुआ कि वे एक आधार केंद्र चला रहे थे। वे किसी अन्य एजेंट आईडी (यूआईडीएआई) द्वारा अधिकृत) का इस्तेमाल करते थे। यूआईडीएआई में लॉग इन करने के लिए वे सिलिकॉन फिंगर प्रिंट और अधिकृत एजेंट के आईरिस स्कैन के प्रिंटआउट का इस्तेमाल कर रहे थे। जांच में खुलासा हुआ कि हाल ही में गैस्ट्रर लॉरेंस बिशनोई के रिश्तेदार के फर्जी पासपोर्ट मामले में भी साउथ हिस्ट्रिक के स्पेशल स्ट्राफ ने एन प्रजापति को गिरफ्तार किया था। आरोपी सोमनाथ प्रजापति एन प्रजापति का भांजा है। वह तीन साल पहले दिल्ली आया और एन प्रजापति के साथ काम करना शुरू किया। आगे की जांच की जा रही है।

बैंक को ₹1.26 करोड़ का नुकसान हुआ, तब शुरू हुई जांच

डीसीपी केपीएस मल्होत्रा के मुताबिक, आरोपी फर्जी दस्तावेजों के आधार पर बैंक खाते खोलते थे। आरोपियों की पहचान तुंगलकाबाद एक्सटेंशन निवासी नवीन प्रजापति और सोमनाथ प्रजापति के रूप में हुई है। दरअसल, बैंक के क्रेडिट कंट्रोल एंड इंटरलिस विभाग से आईएफएसओ में शिकायत मिली। बताया कि संदिग्ध बैंक खातों की जांच के दौरान उन्हें अलग-अलग नामों के साथ 35 अलग-अलग सेविंग बैंक अकाउंट की एक ही जैसी तस्वीरें और हस्ताक्षर मिले हैं। आरोपियों ने क्रेडिट कार्ड, लोन, टू-वीलर लोन, परमनल लोन और ऑटो लोन जैसे कई क्रेडिट सुविधाओं का लाभ लिया हुआ था। इससे बैंक को 1.26



30 जून, 2022 को समाप्त अवधि के लिए लेखापरीक्षित वित्तीय परिणामों के सार (₹ करोड़ में)

क्र. सं.	विवरण	30 जून, 2022 को समाप्त तिमाही (लेखापरीक्षित)	30 जून, 2021 को समाप्त संबंधित तिमाही (लेखापरीक्षित)	31 मार्च, 2022 को समाप्त पिछला वर्ष (लेखापरीक्षित)
1.	प्रचालन से कुल आय	786.19	702.17	2,874.15
2.	अवधि के लिए शुद्ध लाभ / (हानि) (कर से पहले, अपवादीय और/या असाधारण आइटम)	339.86	197.91	833.84
3.	कर पूर्व अवधि के लिए शुद्ध लाभ / (हानि) (अपवादीय और/या असाधारण मदों के बाद)	339.86	197.91	833.84
4.	कर पश्चात की अवधि के लिए शुद्ध लाभ / (हानि) (अपवादीय और/या असाधारण मदों के बाद)	225.96	189.63	633.53
5.	अवधि के लिए कुल व्यापक आय [लाभ / (हानि) अवधि के लिए (कर के बाद) और अन्य व्यापक आय (करके बाद)]	124.84	231.49	555.73
6.	चुक्ता इक्विटी शेयर पूंजी	2,284.60	784.60	2,284.60
7.	रिजर्व (पुनर्मुल्यांकन रिजर्व को छोड़कर)	3,229.32	2,378.82	2,983.51
8.	प्रतिभूति प्रीमियम खाता	-	-	-
9.	नेट वर्ध	5,513.92	3,163.42	5,268.11
10.	चुक्ता ऋण पूंजी / बकाया ऋण	26,763.69	23,342.88	27,613.07
11.	बकाया प्रतिदेय वरीयता शेयर	-	-	-
12.	ऋण इक्विटी अनुपात	4.85	7.38	5.24
13.	प्रति शेयर आय (₹. 10/- प्रत्येक) (जारी और बंद परिचालन के लिए)			
	1. बेसिक	0.99	2.42	8.03
	2. डाइल्यूटेड	0.99	2.42	8.03
14.	पूँजी रिडेम्पशन रिजर्व	-	-	-
15.	डिबेंचर रिडेम्पशन रिजर्व	363.26	316.97	351.68
16.	उधार सेवा कवरेज अनुपात		लागू नहीं	
17.	व्याज सेवा कवरेज अनुपात		लागू नहीं	

नोट: क) उपरोक्त परिणामों को निदेशकों की लेखा परीक्षा समिति द्वारा अनुशासित किया गया है और निदेशक मंडल द्वारा दिनांक 10.08.2022 को आयोजित अपनी संबंधित बैठकों में अनुमोदित किया गया है।

ख) उपरोक्त एलओडीआर विनियमों के विनियम 52 के तहत स्टॉक एक्सचेंजों के साथ दायर तिमाही वित्तीय परिणामों के विस्तृत फॉर्मेट का एक सार है। इस तिमाही वित्तीय परिणामों का पूर्ण फॉर्मेट कंपनी की वेबसाइट (www.ireda.in), बीएसई (www.bseindia.com) और एनएसई (www.nseindia.com) पर उपलब्ध है।

ग) एलओडीआर विनियमों के विनियम 52(4) में संदर्भित अन्य लाइन आइटम के लिए, बीएसई और एनएसई के प्रासंगिक प्रकटीकरण किए गए हैं और इसे क्रमशः (www.bseindia.com) और (www.nseindia.com) पर देखा जा सकता है।

निदेशक मंडल के लिए और की ओर से
हस्ता./-
प्रदीप कुमार दास
अध्यक्ष एवं प्रबंध निदेशक
डीआईएन: 07448576

दिनांक: 10.08.2022
स्थान: नई दिल्ली

भारतीय अक्षय ऊर्जा विकास संस्था लिमिटेड

(भारत सरकार का प्रतिष्ठान)

पंजीकृत कार्यालय: प्रथम तल, कोर-4 ए, ईस्ट कोर्ट, इंडिया हेबिटेड सेंटर, लोधी रोड, नई दिल्ली-110003, दूरभाष: 011-24682206-19, फैक्स: 011-24682202
कॉर्पोरेट कार्यालय: तीसरा तल, आरएफ क्रॉसिंग भवन, भीकाजी कामा प्लेस, नई दिल्ली-110066, दूरभाष: 011-26717400-12, फैक्स: 011-26717416 वेबसाइट: www.ireda.in

हमें फॉलो करें: @IREDALimited @IREDALtd @iredaofficial

एयरपोर्ट के अंदर चलने वाली 1 हजार गाड़ियां बनेंगी स्मार्ट

■ विसं, नई दिल्ली : आईजीआई एयरपोर्ट पर चलने वाली गाड़ियों में डायल स्मार्ट डिवाइस लगा रहा है। इसकी शुरुआत डायल ने एयरपोर्ट के तीनों टर्मिनल के लिए चलने वाली करीब एक हजार गाड़ियों से की है। जिसमें टू वीलर से लेकर कार और हेवी वीकल शामिल हैं। इन सभी में इंटरनेट से जुड़ी डिवाइस लगाई जा रही है। डायल के मुताबिक, उनकी गाड़ियों में लगाई जा रही यह विशेष डिवाइस आगस्त के अंत तक उनकी तमाम गाड़ियों में लगा दी जाएगी। इससे कारबन को कम करने में भी मदद मिलेगी।

We are taking all necessary COVID 19 Precautionary Measures

SHIRT

TROUSER & JEANS SALE

Formal & Party Wear

up to 60% off

OPEN 7 DAYS

MEN & WOMEN
By Economy Sales: 9212758425

ARROW ColorPlus PARK AVENUE LOUIS PHILIPPE

- PUNCHKUIAN ROAD, Garwal Bhaban, (Near Jhandewalan, Gole Chkr.)
- WAZIRPUR A-5, Near Richi Rich Banquet (Opp. Shalimar Bagh)
- JANAKPURI B-1/2, Main Najafgarh Road, Opp. Metro Pillar 543
- NOIDA, Nirula's Sec-2, Near Metro Station, Sec-15, Noida, UP
- LAJPAT NAGAR, 49, Main Ring Road, Adj. Haldi Ram, Near Moolchand Crossing

The POWER of PISTACHIOS

खुद से करें प्यार, खाएं स्नैक उसके अनुसार

AMERICAN QUALITY PISTACHIOS
California Grown

AmericanPistachios.in पर देखें कि कैलिफ़ोर्निया पिस्ता अलग क्यों हैं।

Fix DERMA

अपनी त्वचा को हानिकारक UV किरणों से सुरक्षा दीजिये

① UV किरणें मानसून में अधिक प्रभावी होती हैं।
② तेज़ धूप के संपर्क से त्वचा में झुर्रियां, कालापन और स्किन कैंसर तक हो सकता है।

साल में 365 दिन सनस्क्रीन जरूरी है।

सभी प्रमुख फार्मसियों में उपलब्ध
www.fixderma.com

amazon Flipkart NYKAA Myntra PAALiQ

Scan to Explore Fixderma Sunscreens

Bhavani wins title in style

OUR BUREAU & AGENCIES

Calcutta/ London: India's Bhavani Devi won the gold medal in the ongoing Commonwealth Fencing Championship in London this year. It has been a great journey for me this year and I would like to continue this momentum for the upcoming tournaments. The support back home has been great for me throughout."

The 42nd ranked Indian fencer defeated second-seeded Australian Veronika Vasileva 15-10 in the senior women's sabre individual category final on Tuesday.

Bhavani first received a bye in the opening round, and went on to face Alexandra David in the next round. She won the match 15-6 to advance



Bhavani Devi. (Twitter)

to the semi-finals. Then came Lucy Higham of Scotland, and Bhavani won by a comfortable margin of 15-5.

Since becoming the first Indian fencer to qualify for the Olympics, the Chennai-born Bhavani has had a steady rise in her sport.

The year began with the World Cup in Istanbul where she finished 23rd after missing out on a spot in the last-32.

Thereafter, Bhavani's World Championship campaign in July at Cairo ended in the second round. The Commonwealth Fencing Champi-

onship is her 10th international tournament this year.

Speaking after her win, Bhavani, 28, said, "It was a tough final and I am glad I could add another gold medal for India this year. It has been a great journey for me this year and I would like to continue this momentum for the upcoming tournaments. The support back home has been great for me throughout."

The Tokyo Olympian said the Indian women's sabre team has a very good chance of reaching the final of the Commonwealth Championships, which will be held on Thursday, provided there is teamwork. "Team work is important," she said.

Rajeev Mehta, secretary general of the Fencing Association of India, sees her as the torchbearer of fencing in the country.


"She has been an inspiration to every fencer in India, and it is because of her that many youngsters now dream of making it big in the global fencing map.

"This gold medal only adds to our belief that fencing in India is growing and I am confident that the day is not far away when we will have Indian fencers competing at the top international tournaments regularly including the Olympics," he said.

Tamil actor and director Sasikumar also congratulated Bhavani.

Taking to Twitter, Sasikumar wrote: "Congrats Bhavani Devi! Individual gold at the Commonwealth Championship 2022 London (in) Fencing."

Sasikumar had supported Bhavani by providing her financial assistance at one point in time.



HAVING A BALL: Mamata Banerjee plays with a football as Mohun Bagan legend Subrata Bhattacharya (extreme left) and sports minister Aroop Biswas watch during the inauguration of the renovated Bagan tent on Wednesday. The chief minister announced a Rs 50-lakh grant to the club and cash awards of Rs 5 lakh and Rs 2 lakh to CWG medallists Achinta Sheuli and Saurav Ghosal, respectively. Picture by Santosh Ghosh

India keen to move ahead

New Delhi: The bitter loss to Australia in the Commonwealth Games final is "hard to digest" but the Indian hockey team will have to move on, said star drag-flicker Harmanpreet Singh, promising a threadbare analysis of the side's performance in Birmingham.

In one of its worst performances in recent times, India suffered an embarrassing 0-7 drubbing at the hands of defending champions Australia to settle for a silver medal on Sunday.

"It is hard to digest a loss by such a big margin," the India vice-captain said in a Hockey India (HI) release after returning to the country early on Wednesday morning.

"Definitely the entire team is disappointed by the way we played but it's important we move on from this bitter outing."

While the final was a forgettable experience, India marched into the summit



Harmanpreet Singh (in blue) takes a shot during the Commonwealth Games men's hockey final against Australia in Birmingham. (PTI)

clash on the back of some fine performances in the group stage as they beat Ghana 11-0, drew against England 4-4, beat Canada 8-0 and Wales 4-1 followed by a 3-2 win against South Africa in the semi-final.

"There are many lessons from this campaign that we can work on and improve upon. Every match we played will be analysed thoroughly when we return to camp," said Harmanpreet.

The 26-year-old from Amritsar was in sublime form

throughout the tournament as he scored nine goals and was the second highest goal scorer along with Wales' Gareth Furlong.

"This was a memorable outing for me personally despite the final not going our way. For the first time after the pandemic, we were playing in front of such big crowds and many Indian fans had turned up," he said.

"My wife travelled to Birmingham to watch our matches, and this was the first time she was watching me play a big tournament live. This is my first Commonwealth Games medal. So it was a special outing for me on a personal note," he said.

India will now prepare for the upcoming FIH Hockey Pro League season 2022/23 which begins in October. The team will return to the national coaching camp in Bangalore on August 29.

PTI

Injury stops Osaka, Emma out

Toronto: Naomi Osaka retired with lower back pain from her opening match while defending champion Camila Giorgi beat Britain's Emma Raducanu on Tuesday at the Toronto Open.

Osaka, in only her second tournament back from a left Achilles injury, retired while trailing Estonia's Kaia Kanepi 7-6 (7-4), 3-0 in her first match of the US Open tune-up event.

"I felt my back from the start of the match, and despite trying my best to push through it I just wasn't able to today," said Osaka. "I'd like to pay credit to Kaia for playing well and want to wish her all the best for the rest of the tournament."

Osaka took a medical timeout in the first set and then spent more time working with the trainer during the changeover between sets. She fell behind in the second be-



Naomi Osaka gets treatment during her match against Kaia Kanepi on Tuesday. (Reuters)

fore deciding to end the match. "It's very tough to see that she has to retire this way," Kanepi, who will face Spanish eighth seed Garbine Muguruza in the second round, said during her on-court interview.

US Open champion Raducanu went ahead 2-0 in the second set but Giorgi finished with a flourish. "This is my game and



Camila Giorgi during her match against Emma Raducanu on Tuesday. (Reuters)

so I should play like this always but sometimes it doesn't work," Giorgi said during her on-court interview.

The two players exchanged six breaks of serve during the opening set before Giorgi flicked a switch and breezed through a tie-break that came to a quick end after a Raducanu double-fault.

Up next for the 30-year-old

Italian will be Belgian Elise Mertens, who was a 7-6 (7-2), 6-1 winner over Hungary's Anna Bondar.

Also reaching the second round was 10th seed Coco Gauff, China's Zheng Qinwen, Belgian Elise Mertens and Spain's Sara Sorribes Tormo and Australia's Ajla Tomljanovic.

Reuters

হাত বাড়ালেই
Suvida
গর্ভনিরোধক পিল
Eskag Pharma Pvt. Ltd.
Toll Free : 1800 102 7447

A legend never dies
A freedom fighter, Netaji's disciple, one of the champions of Odisha's tourism and hospitality industry and founder of Puri Hotel, Late Makhanlal Halder was a legend in his lifetime. We pay our respectful homage on his 32nd death anniversary.

LATE MAKHANLAL HALDER
Born: 18th April, 1915 | Died: 11th August, 1990
PURI HOTEL (P) LTD.
Post Box 1, Sea Beach, Puri : 752 001, Odisha
Phone : 222114, 223809, Fax : (06752) 222744
Website : www.purihotel.in, e-mail : purihotel@rediffmail.com
Kolkata Office : 16K, Fern Road, Kolkata 700 019 (2nd Floor)
Phone : 2461 2240, 2461 2249

UNITED BREWERIES LIMITED
Registered Office: "UB Tower", UB City, #24, Vittal Mallya Road, Bengaluru - 560 001.
Telephone: +91-80-45655000 Fax: +91-80-22211964, 22229488
CIN: L36999KA1999PLC025195
Website: www.unitedbreweries.com. Email: ublinvestor@ubmail.com

NOTICE
SHAREHOLDERS NOTICE FOR TRANSFER OF UNCLAIMED DIVIDEND AND EQUITY SHARES OF THE COMPANY TO INVESTOR EDUCATION AND PROTECTION FUND (IEPF) ACCOUNT

NOTICE is published pursuant to Rule 6(3)(a) of the Investor Education and Protection Fund Authority (Accounting, Audit, Transfer and Refund) Amendment Rules, 2017 ("the Rules") read with Section 124(6) of the Companies Act, 2013 ("the Act").

The Equity Shareholders of United Breweries Limited ("the Company") are hereby informed that in accordance with the provisions of Section 124(6) of the Act read with Rule 6 of the Rules, all shares in respect of which unclaimed dividend has been transferred to Investor Education Protection Fund ("IEPF") under the Act and the Rules and in respect of which any dividend warrant has not been encashed by the shareholder(s) during last seven consecutive years or more (relevant shares), shall be transferred and credited by the Company to the Demat account of IEPF in the manner prescribed under the Rules.

Accordingly, Dividend declared by the Company during Financial Year 2014-2015 (Dividend 2014-15) lying unpaid/unclaimed for a period of seven consecutive years or more as on October 27, 2022 will be transferred to IEPF. Further, shares held by the shareholders who have not encashed the dividend 2014-15, and who have not encashed any dividend warrant during last seven years, will also be transferred to IEPF under the Act and the Rules. Granular details of such dividend and Shares transferred are available on the website of the Company viz., www.unitedbreweries.com. All benefits accruing on such shares, if any, shall also be transferred to IEPF in compliance of the Rules. The shareholders may claim the shares transferred to IEPF along with benefits accrued thereon, from time to time, after following the procedure laid down in the Rules. Please note that no claim shall lie against the Company with respect to the unclaimed/unpaid dividends and share(s) transferred to the IEPF pursuant to the Rules.

In case the shares which are required to be transferred to IEPF are held in physical form, the Company would be issuing duplicate share certificate(s) for transferring to IEPF and upon issue of such duplicate share certificates, the original share certificate(s) will be deemed to be cancelled and non-negotiable. In case the shares are held in demat form, the Company shall inform the depository by way of corporate action, where the shareholders have their demat accounts, for transfer of shares to IEPF.

In order to enable sending of notice and other statutory communications/benefits to shareholders in electronic form, we request the Shareholders of the Company, who have not yet registered their email addresses, PAN number and or bank account details, to register the same in respect of equity shares held in electronic form with the concerned Depository through their Depository Participant(s) and in respect of shares held in physical form by writing to the Company and its Registrar & Share Transfer Agent viz., Integrated Registry Management Services Private Limited, No. 30, Ramana Residency, 4th Cross, Sampige Road, Malleswaram, Bengaluru - 560 003; Telephone Nos. 80-23460815 to 23460818, Email: bglista@integratedindia.in.

For UNITED BREWERIES LIMITED
GOVIND IYENGAR
Senior Vice President - Legal & Company Secretary

Date : August 10, 2022
Place : Bengaluru

Werner's Leipzig return good news for Germany

Berlin: Timo Werner's return to his former club RB Leipzig is good news both for the league and for the player, who will continue competing at the highest level, Germany coach Hansi Flick said, with the year-ending World Cup just around the corner.

Werner, whose form over the past two years raised questions about whether he was the right striker for this year's World Cup in Qatar, signed a four-year contract on Tuesday to return to Leipzig from Chelsea.

British media said Leipzig are bringing Werner back for about €25 million after Chelsea paid the Germany forward's €45 million release clause in 2020.

The 26-year-old spent the largest part of his senior career at RB Leipzig between 2016-20 and is the club's all-time top scorer with 95 goals. "I am very happy for Bundesliga that Timo Werner is coming back," Flick said in a statement. "With his qualities he is an enrichment for every league."

"With Leipzig, where he matured into an international top striker, Timo will con-



Timo Werner

tinue to test himself in the Champions League against the best players around," Flick said.

"Timo Werner's signing is a special transfer for us," Leipzig's commercial director for sport Florian Scholz said.

"We... saw Timo become the club's record goalscorer and a Germany international. His return means a lot to the supporters because Timo was a real fan favourite and figure of identification for a lot of people."

Werner parted ways with Chelsea after two years at the Premier League club, where he lifted the Champions League trophy as well as

the Uefa Super Cup and Club World Cup in 2021 but failed to hold down a starting spot.

He made 89 appearances for Chelsea, scoring 23 goals.

Werner hopes his return to Leipzig, who have qualified for the Champions league group stage this season, will provide him with the platform to rediscover his old form and get sufficient playing time to be in peak form at the World Cup.

"For me it was clear that Leipzig was a very good step," Werner told a news conference on Wednesday. "The transfer was the logical step to gain self-confidence."

"There is a World Cup this year and you want to have the best possible preparation and play as much as possible. It was the optimal time to get back into form and enjoy football again."

"I did not have in the past few seasons many chances to present myself. Hopefully it will be different now," he added.

Werner has earned 53 caps and scored 24 goals for Germany, who crashed out of the 2018 World Cup in the first round.

Reuters

SC raps AIFF members

New Delhi: The Supreme Court on Wednesday told state football associations that it does not appreciate their "back-door methods" to defeat the orders of the court and it is up to them to host the Fifa Under-17 Women's World Cup.

The top court said that it had passed a consent order on August 3 and the way forward is that the Committee of Administrators (CoA) and ministry of youth affairs and sports engage with Fifa and the Asian Football Confederation (AFC) on the international tournament, scheduled to start on October 11.

A bench of Justice DY Chandrachud, Justice Surya Kant and Justice AS Bopanna said it is listing for Thursday the modification applications filed by the state football associations, the Centre, and a contempt petition filed by the CoA against ousted AIFF pres-

ident Pratul Patel for allegedly "interfering with the proceedings" of the apex court.

The bench told senior advocate Menaka Guruswamy, appearing for the state football associations, "We don't appreciate your back-door methods to defeat the orders of the court." Guruswamy said they have also filed an application and want it to be listed along with those filed by other parties.

At the outset, senior advocate Gopal Sankaranarayanan, appearing for the CoA, said that they have filed a contempt application.

The bench told additional solicitor-general Sanjay Jain, appearing for the sports ministry, that Fifa, being an international organisation, is not under its jurisdiction. It suggested that the Centre and CoA engage with Fifa on hosting the tournament.

PTI

HAPPY RAKSHABANDHAN

Amul Milk

AMUL DOODH PEETA HAI INDIA

नेनं छिन्दन्ति शस्त्राणि, नैनं दहति पावकः।
न चैनं क्लेदयन्त्यापो, न शोषयति मारुतः।।

[27.02.1944 - 10.08.2022]

With profound grief we inform that our beloved **Shri. Bishwanath Agarwal (Patodia)** (S/o : Late Badri Prasad Patodia) left for his heavenly abode on Wednesday, 10th August, 2022

Prayer meeting will be held on Sunday 14th August 2022 from 2 p.m. to 5 p.m. at our Residence : Patodia Kunj, BB 23, Salt Lake City Sector-1, Kolkata - 700 064

Deeply mourned by :
Smt. Manju Agarwal (Wife)
Narayan Prasad, Gauri Shankar (Brother)
Abhishek-Sujata (Son - Daughter in law)
Shweta-Ritesh Shah (Daughter - Son in law)
Aashna, Rajvir (Grand daughter - Grand son)
Aaryashi (Grand daughter)
and entire Patodia family

Office : Das & Prasad, Chartered Accountants
Diamond Chambers, 4, Chowringhee Lane
Suit No. 8F, Kolkata - 700 016

DEAR WEEKLY LOTTERY
₹ 1 CRORE WON BY
MURSHIDABAD RESIDENT

09.07.2022. His winning ticket number is 87H 87489. He has submitted his prize winning ticket along with the prize claim form to the Nodal Officer, Nagaland State Lotteries located at Kolkata. "I have come from a middle class family and always encountering struggle in life for smooth running. Money is required for everything to lead a normal and calm life. I feel extremely happy and energetic after winning One Crore rupees of prize money from Dear Lottery", said the winner. Dear Weekly Lottery draws are shown on live.

Mr. PINTU GHOSH from MURSHIDABAD, WEST BENGAL has won Rs. 1 Crore as first prize in Dear Weekly Lottery in the draw held on